

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್
|| ತೈಯೊರು ತಿಂಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತೈಯೋರು ತಿಂಗಳ್ ॥

“ಕಣ್ಣಣೈ ಇಣಕ್ಕು” ಎನ ಕ್ಕಾಮನೈ ತೊಱುದಲ್

‡ತೈಯೋರು ತಿಂಗಳುಂ ತರೈ ವಿಳಕ್ಕಿ *

ತ್ತಣ್ ಮಂಡಲಂ ಇಟ್ಟು ಮಾಶಿ ಮುನ್ನಾಳ್ *

ಐಯ ನುಣ್ ಮಣಲ್ ಕೊಂಡು ತೆರು ಅಣೆಂದು *

ಅಱಗಿನುಕ್ಕಲಂಗರಿತ್ತನಂಗದೇವಾ ! *

ಉಯ್ಯವುಂ ಆಂಗೊಲೋ ಎನ್ನು ಶೋಲ್ಲಿ *

ಉನ್ನೈಯುಂ ಉಮ್ಮಿಯೈಯುಂ ತೊಱುದೇರ್ *

ವೈಯ್ಯದೋರ್ ತಱಲ್ ಉಮಿಱ್ ಶಕ್ಕರ ಕೈಲ *

ವೇಂಗಡವಱ್ಕಿನ್ನೈ ವಿದಿಕ್ಕಿಱ್ಱಿಯೇ (೧)

ವೆಳ್ಳೈ ನುಣ್ ಮಣಲ್ ಕೊಂಡು ತೆರು ಅಣೆಂದು *

ವೆಳ್ಳರೈ ಪ್ಪದರ್ ಮುನ್ನಂ ತುಱೈ ಪಡೆಂದು *

ಮುಳ್ಳುಂ ಇಲ್ಲಾ ಚ್ಚುಳ್ಳಿ ಎರಿ ಮಡುತ್ತು *

ಮುಯನ್ನುನ್ನೈ ನೋಱ್ಕಿನ್ನೇರ್ ಕಾಮದೇವಾ *

ಕಳ್ ಅವಿಱ್ ಪೂಂಗಣೈ ತೊಡುತ್ತುಕ್ಕೊಂಡು *

ಕಡಲ್ ವಣ್ಣ್ ಎನ್ನದೋರ್ ಪೇರ್ ಎಱುದಿ *

ಪುಳ್ಳಿನೈ ವಾಯ್ ಪಿಳಂದಾರ್ ಎನ್ನದೋರ್ *

ಇಲಕ್ಕಿನಿಲ್ ಪುಗ ಎನ್ನೈ ಎಯ್ಕಿಱ್ಱಿಯೇ (೨)

ಮತ್ತ ನರ್ ನಱು ಮಲರ್ ಮುರುಕ್ಕು ಮಲರ್

ಕೊಂಡು * ಮುಪ್ಪೋದುಂ ಉನ್ನಡಿ ವಣಂಗಿ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ತತ್ತುವಂ ಇಲಿ ಎನ್ನು ನೆಂಜಿರಿಂದು *
 ವಾಶಗತ್ತಱಿತ್ತುನ್ನೈ ವೈದಿಡಾಮೇ *
 ಕೊತ್ತಲರ್ ಪೂಂಗಣೈ ತೊಡುತ್ತುಕ್ಕೊಂಡು *
 ಕೋವಿಂದರ್ ಎನ್ನದೋರ್ ಪೇರ್ ಎಱುದಿ *
 ವಿತ್ತರ್ಗ ವೇಂಗಡ ವಾಣ್ ಎನ್ನುಂ *
 ವಿಳಕ್ಕಿನಿಲ್ ಪುಗ ಎನ್ನೈ ವಿದಿಕ್ಕಿಱ್ಱಿಯೇ (೩)

ಶುವರಿಲ್ ಪುರಾಣ ! ನಿರ್ ಪೇರ್ ಎಱುದಿ *
 ಚ್ಚುಱವ ನಱ್ ಕೊಡಿಕ್ಕಳುಂ ತುರಂಗಂಗಳುಂ *
 ಕವರಿ ಪ್ಪಿಣಾಕ್ಕಳುಂ ಕರುಪ್ಪು ವಿಲ್ಲುಂ *
 ಕಾಟ್ಟಿ ತ್ತಂದೇರ್ ಕಂಡಾಯ್ ಕಾಮದೇವಾ *
 ಅವರೈ ಪ್ಪಿರಾಯಂ ತೊಡಂಗಿ * ಎನ್ನುಂ
 ಆದರಿತ್ತೆಱುಂದ ಎರ್ ತಡ ಮುಲೈಗಳ್ *
 ತುವರೈ ಪ್ಪಿರಾನುಕ್ಕೇ ಶಂಗಱ್ಱಿತ್ತು *
 ತೊಱುದು ವೈತ್ತೇರ್ ಒಲ್ಲೈ ವಿದಿಕ್ಕಿಱ್ಱಿಯೇ (೪)

ವಾನಿಡೈ ವಾಱುಂ ಅವ್ವಾನವರ್ಕ್ಕು *
 ಮಱೈಯವರ್ ವೇಱ್ಱಿಯಿಲ್ ವಗುತ್ತ ಅವಿ *
 ಕಾನಿಡೈ ತ್ತಿರಿವದೋರ್ ನರಿ ಪುಗುಂದು *
 ಕಡಪ್ಪದುಂ ಮೋಪ್ಪದುಂ ಶೆಯ್ವದೊಪ್ಪ *
 ಊನಿಡೈ ಆಱಿ ಶಂಗುತ್ತಮರ್ಕ್ಕೆನ್ನು *
 ಉನ್ನಿತ್ತೆಱುಂದ ಎರ್ ತಡ ಮುಲೈಗಳ್ *
 ಮಾನಿಡವರ್ಕ್ಕೆನ್ನು ಪೇಚ್ಚು ಪ್ಪಡಿಲ್ *
 ವಾಱಿಗಿಲ್ಲೇರ್ ಕಂಡಾಯ್ ಮನ್ಮದನೇ ! (೫)

ಉರು ಉಡೈಯಾರ್ ಇಳೈಯಾರ್ಗಳ್ ನಲ್ಲಾರ್ *
 ಓತ್ತು ವಲ್ಲಾರ್ಗಳೈ ಕೊಂಡು * ವೈಗಲ್
 ತೆರುವಿಡೈ ಎದಿರ್ ಕೊಂಡು * ಪಂಗುನಿ ನಾಳ್
 ತಿರುಂದವೇ ನೋಱ್ಕಿನ್ನೇರ್ ಕಾಮದೇವಾ *
 ಕರು ಉಡೈ ಮುಗಿಲ್ ವಣ್ಣ್ ಕಾಯಾ ವಣ್ಣ್ *
 ಕರುವಿಳೈ ಪೋಲ್ ವಣ್ಣ್ ಕಮಲ ವಣ್ಣ್ *

ತ್ತಿರು ಉಡೈ ಮುಗತ್ತಿನಿಲ್ ತಿರು ಕ್ಕಣ್ಣಳಾಲ್ *
ತಿರುಂದವೇ ನೋಕ್ಕಿನಕ್ಕರುಳ್ ಕಂಡಾಯ್ (೬)

ಕಾಯುಡೈ ನೆಲ್ಲೊಡು ಕರುಮ್ಬುಮೈತ್ತು *
ಕ್ಕಟ್ಟಿ ಅರಿಶಿ ಅವಲ್ ಅಮೈತ್ತು *
ವಾಯುಡೈ ಮುಱೈಯವರ್ ಮಂದಿರತ್ತಾಲ್ *
ಮನ್ನದನೇ ! ಉನ್ನೈ ವಣಂಗುಗಿನ್ನೇ *
ತೇಶಮುಱ ಅಳಂದವರ್ ತಿರಿವಿಕ್ಕಿರಮರ್ *
ತಿರುಕ್ಕೈಗಳಾಲ್ ಎನ್ನೈ ತ್ತೀಂಡುಂ ವಣ್ಣಂ *
ಶಾಯುಡೈ ವಯಿಱುಂ ಎರ್ ತಡ ಮುಲೈಯುಂ *
ತರಣಿಯಿಲ್ ತಲೈ ಪ್ಪುಗಟ್ ತರಕ್ಕಿಱ್ಱಿಯೇ (೭)

ಮಾಶುಡೈ ಉಡವೊಡು ತಲೈ ಉಲಱಿ *
ವಾಯ್ ಪ್ಪುಱಂ ವೆಳುತ್ತೊರು ಪೋದುಂ ಉಂಡು *
ತೇಶುಡೈ ತ್ತಿಱಲ್ ಉಡೈ ಕ್ಕಾಮದೇವಾ ! *
ನೋಱ್ಱುನ್ನ ನೋನ್ನಿನೈ ಕ್ಕುಱಿಕ್ಕೊಳ್ ಕಂಡಾಯ್ *
ಪೇಶುವದೊನ್ನುಂಡಿಂಗೈಂ ಪೆರುಮಾರ್ *
ಪೆಣ್ಣೈಯೈ ತ್ತಲೈ ಉಡೈತ್ತಾಕ್ಕುಂ ವಣ್ಣಂ *
ಕೇಶವ ನಮ್ಮಿಯೈ ಕ್ಕಾಲ್ ಪಿಡಿಪ್ಪಾಳ್
ಎನ್ನುಂ * ಇಪ್ಪೇಱಿನಕ್ಕರುಳ್ ಕಂಡಾಯ್ (೮)

ತೊಱುದು ಮುಪ್ಪೋದುಂ ಉನ್ನಡಿ ವಣಂಗಿ *
ತೂ ಮಲರ್ ತೂಯ್ ತೊಱುದೇತ್ತುಗಿನ್ನೇ *
ಪಱುದಿನ್ನಿ ಪ್ಪಾರ್ ಕ್ಕಡಲ್ ವಣ್ಣನುಕ್ಕೇ *
ಪಣಿ ಶೆಯ್ದು ವಾಱಿ ಪ್ಪೆಱಿವಿಡಿಲ್ ನಾರ್ *
ಅಱುದಱುದಲಮಂದಮ್ಬಾ ವಱಿಂಗ *
ಆಱ್ಱುಂ ಅದು ಉನಕ್ಕುಱೈಕ್ಕುಂ ಕಂಡಾಯ್ *
ಉಱುವದೋರ್ ಉರುತ್ತಿನೈ ನುಗಂಗೊಡು ಪಾಯ್ಂದು *
ಊಟ್ಟುಂ ಇನ್ನಿ ತುರಂದಾಲ್ ಒಕ್ಕುಮೇ (೯)

‡ಕರುಪ್ಪು ವಿಲ್ ಮಲರ್ ಕ್ಕಣೈ ಕ್ಕಾಮ ವೇಳೈ *
 ಕ್ಕುಟಲ್ ಇಣೈ ಪಣಿಂದಂಗೋರ್ ಕರಿ ಅಲಱ *
 ಮರುಪ್ಪಿನೈ ಒಶಿತ್ತು ಪ್ಪುಳ್ ವಾಯ್ ಪಿಳಂದ *
 ಮಣವಣ್ಣ ಱ್ಕನ್ನೈ ವಗುತ್ತಿಡೆನ್ನು *
 ಪೊರುಪ್ಪನ್ನ ಮಾಡಂ ಪೊಲಿಂದು ತೋನ್ನುಂ *
 ಪುದುವೈಯರ್ ಕೋರ್ ವಿಟ್ಟುಶಿತ್ತರ್ ಕೋದೈ *
 ವಿರುಪ್ಪುಡೈ ಇನ್ ತಮಿಱ್ ಮಾಲೈ ವಲ್ಲಾರ್ *
 ವಿಣ್ಣವರ್ ಕೋರ್ ಅಡಿ ನಣ್ಣವರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||